


ಮಾಹಿತಿ ಹಕ್ಕು ಕಾಯ್ದೆ-2005 ಸೆಕ್ಕೆನ್ಸ್ 4(1)ಬಿ ರ ಅನ್ವಯ ಪ್ರಕಟಿಸಿದ್ದು.  
ಸಹಾಯಕ ಕಾರ್ಯಪಾಲಕ ಅಭಿಯಂತರರು ಯೋಜನಾ ಉಪ ವಿಭಾಗ -1 ರ ಕೆಲಸಗಳು ಹಾಗೂ ಕರ್ತವ್ಯಗಳು:

ಅ) ಕಣ್ಣೇರಿಯ ಹೆಸರು : ಸಹಾಯಕ ಕಾರ್ಯಪಾಲಕ ಅಭಿಯಂತರರು, ದಾಸರಹಳ್ಳಿ ವಲಯ,  
ಯೋಜನಾ ಉಪ ವಿಭಾಗ-1, ಬೃಹತ್ ಬೆಂಗಳೂರು ಮಹಾನಗರ  
ಪಾಲಿಕೆ, ನಂ.759, ಎಮ್.ಇ.ಎ ಬಡಾವಣೆ, ಸಿಡೆದಹಳ್ಳಿ ಮುಖ್ಯರಸ್ತೆ,  
ಬೆಂಗಳೂರು-560073.

Email address:-cedz.bbmp@gmail.com

ರಚನೆ



### 1. ಕಾರ್ಯಗಳು ಮತ್ತು ಕರ್ತವ್ಯಗಳು:-

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಕೋರುವ ಮಾಹಿತಿಗಳ ಅರ್ಜಿಗಳನ್ನು ಸಂಬಂಧಪಟ್ಟ ಸಹಾಯಕ/ ಕೆರಿಯ ಅಭಿಯಂತರರುಗಳಿಗೆ ಕಳುಹಿಸಲಾಗುತ್ತಿದ್ದು ಸದರಿ ಅರ್ಜಿಗಳ ಬಗ್ಗೆ ಗಮನ ಸಾರ್ವಜನಿಕರಿಗೆ/ಅರ್ಜಿದಾರರಿಗೆ ಮಾಹಿತಿಗಳನ್ನು ಒದಗಿಸಲು ವ್ಯವಸ್ಥೆ ಮಾಡುವುದು.

## 2. ಅಧಿಕಾರಿ ಮತ್ತು ಸಿಬ್ಬಂದಿಗಳ ಅಧಿಕಾರಿಗಳು ಮತ್ತು ಕರ್ತವ್ಯಗಳು:-

1	ಸಹಾಯಕ ಕಾರ್ಯಪಾಲಕ ಅಭಿಯಂತರರು	ದಾಸರಹಳ್ಳಿ ವಲಯಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕರಿಂದ ಬಂದಂತಹ ಅವಹಾಲುಗಳ ಬಗ್ಗೆ ತ್ರೈಮು ಕೈಗೊಳ್ಳುವುದು ಸ್ಥಳ ಪರೀಶಿಲನೆ ಮಾಡುವುದು ಮೇಲಾಧಿಕಾರಿಗಳು ನೀಡುವ ನಿರ್ದೇಶದಂತೆ ಕಳೇರಿಯ ಕೆಲಸವನ್ನು ನಿರ್ವಹಿಸುವುದು ಹಾಗು ಕಾಮಗಾರಿಗಳ ಅಂದಾಜು ಪಟ್ಟಿ ಮತ್ತು ನಡ್ಕೆ ಪರೀಶಿಲಸುವುದು, ಕಾಮಗಾರಿ ಅಳಕೆಗಳ ಮನರ್ಹ ಪರೀಶಿಲಸುವುದು (ಜಿಕ್ಕಾ ಮೇಸರಮೆಂಟ್) ಕಾಮಗಾರಿಗಳ ಮಾಸಿಕ ಕಾರ್ಯಪ್ರಗತಿ ಹಾಗು ಸಿಬ್ಬಂದಿಯ ಪ್ರಗತಿ ಪರಿಶೀಲಿಸುವುದು. ಕಾರ್ಯಪ್ರಗತಿ ಹಾಗು ಕಾಮಗಾರಿಗಳ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವುದು. ಪ್ರಗತಿಯಲ್ಲಿ ರುವ ಕಾಮಗಾರಿಗಳಲ್ಲಿ ನ್ಯೂನ್‌ನೆಕ್ಸ್‌ಗಳು ಕಂಡು ಬಂದಲ್ಲಿ ಸೂಕ್ತ ನಿರ್ದೇಶನ ನೀಡುವುದು.
2	ಸಹಾಯಕ ಅಭಿಯಂತರರು	ಎಲ್ಲಾ ವಾರ್ಡಗಳಲ್ಲಿ ಬರುವ ಕೆಲಸಗಳ ಸಂಬಂಧಪಟ್ಟ ಸ್ಥಳ ಪರೀಶಿಲನೆ ಮಾಡಿ ಅಂದಾಜು ಪಟ್ಟಿ ತಯಾರಿಸುವುದು ಕೆಲಸಗಳ ನಿರ್ವಹಣೆ ಮತ್ತು ಸಾರ್ವಜನಿಕರಿಂದ ಬಂದ ಅವಹಾಲುಗಳನ್ನು ಸ್ವೀಕರಿಸಿ ಪರೀಶೀಲಿಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವುದು.
3	ಅಡ್ಕರ ಸಹಾಯಕರು ಹಂಗಾಮೀ ನೀರು ಸರಬರಾಜು ನೌಕರರು	ವಿಭಾಗ ಕಳೇರಿಯಲ್ಲಿ ಸ್ವೀಕರಿಸಲಾಗುವ ಟಪಾಲು ಮತ್ತು ಸ್ವೀಕೃತಿ ಸಂಖ್ಯೆ ನೀಡುವುದು, ಸಂಬಂಧಪಟ್ಟ ವಿಷಯ ನಿರ್ವಾಹಕರಿಗೆ ನೀಡುವುದು. ಕಡತಗಳ ಜಲನವಲನಗಳು, ಕಳೇರಿಯ ಇತರೆ ಕೆಲಸಗಳಲ್ಲಿ ಸಹಕರಿಸುವುದು.
4	ನಾಲ್ಕನೇ ದಜ್ಞ ನೌಕರರು ಹಂಗಾಮೀ ನೀರು ಸರಬರಾಜು ನೌಕರರು	ಕಡತ / ಟಪಾಲುಗಳನ್ನು ಕಳೇರಿಯಿಂದ ಮೊತ್ತಾಂದು ಕಳೇರಿಗೆ ರವಾನಿಸುವುದು ಒಳಗೆ ಒಂದು ಮೇಜಿನಿಂದ ಮತ್ತಾಂದು ಮೇಜಿಗೆ ಮತ್ತು ಸಂಬಂಧಪಟ್ಟವರಿಗೆ ಕೊಡುವುದು ಇತ್ತಾದಿ.
5	ಹಂಗಾಮೀ ನೀರು ಸರಬರಾಜು ನೌಕರರು	ಪ್ರಗತಿಯಲ್ಲಿರುವ ಕಾಮಗಾರಿಗಳ ಮೇಲ್ಮೈಚಾರಣೆ ಹಾಗೂ ಸ.ಕಾ.ಅ ಮತ್ತು ಸ.ಅಭಿಯಂತರ ಸೂಚಿಸಿರುವ ಕೆಲಸಗಳನ್ನು ನಿರ್ವಹಿಸುವುದು.

### 3. ಮೇಲ್ಮೈಚಾರಣೆ ಮತ್ತು ಜವಾಬ್ದಾರಿಗಳನ್ನು ಒಳಗೊಂಡಂತೆ ತೀವ್ರಾನ ಕೈಗೊಳ್ಳುವಲ್ಲಿ ಅನುಸರಿಸುವ ತ್ರೈಮುಗಳು :-

ಸಹಾಯಕ ಕಾರ್ಯಪಾಲಕ ಅಭಿಯಂತರರು.ಯೋಜನಾ ಉಪ ವಿಭಾಗ-1 ರಲ್ಲಿ ಒಬ್ಬ ಸಹಾಯಕ ಅಭಿಯಂತರರು ಕೆಲಸ ನಿರ್ವಹಿಸುತ್ತಿದ್ದು ಇವರು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕೆಲಸಗಳ ಅಂದಾಜು ಪಟ್ಟಿಗಳನ್ನು ತಯಾರಿಸಿ ಅವುಗಳಿಗೆ ಅನುಮೋದನೆ ದೊರೆತ ನಂತರ ಅವುಗಳ ಮೇಲ್ಮೈಚಾರಣೆ ಗುಣಮಟ್ಟ ಇತರೆ ಕೆಲಸಗಳ ನಿರ್ವಹಣೆ, ಹಾಗೂ ಸಾರ್ವಜನಿಕ ಮತ್ತು ಮಾಹಿತಿ ಕೇಂದ್ರದಿಂದ ಬರುವ ದೂರಿನ ಬಗ್ಗೆ ಸಂಪೂರ್ಣ ವರದಿಯನ್ನು ಸಹಾಯಕ ಅಭಿಯಂತರರು ವರದಿ ಮಾಡುವ ಬಗ್ಗೆ ಜವಾಬ್ದಾರರಾಗಿರುತ್ತಾರೆ. ಸದರಿ ಮೇಲ್ಮೈಚಾರಣೆ ಕಾರ್ಯವನ್ನು ಮುಖ್ಯ ಮೇಲ್ಮೈಚಾರಕರು ಪರಿಶೀಲಿಸುತ್ತಾರೆ.

ಸಹಾಯಕ ಅಭಿಯಂತರರು ತಮ್ಮ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿ ತಪಾಸಣೆ ಇತರೆ ಕಾರ್ಯಗಳ ಯಂತ್ರಗಳ ದ್ವೆನಂದಿನ ಚಟುವಟಿಕೆಯ ವರದಿಯನ್ನು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ರವರಿಗೆ ನೀಡುವ ಜವಾಬ್ದಾರ ಹೊಂದಿರುತ್ತಾರೆ.

### 4. ಕಾರ್ಯನಿರ್ವಹಿಸುವಲ್ಲಿ ಅನುಸರಿಸುವ ಮಾನವರಂಡಗಳು :-

ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಹಾಯಕ ಅಭಿಯಂತರರು, ಮುಖ್ಯ ಮೇಲ್ಮೈಚಾರಕರು/ ಮೇಲ್ಮೈಚಾರಕರು ಕಾರ್ಯ ಪರಿಶೀಲನೆ ನಡೆಸಿ ಅವಶ್ಯಕ ಮಾರ್ಗ ದರ್ಶನ ನೀಡುತ್ತಾರೆ. ದ್ವೆನಂದಿನ ವರದಿ ಪಡೆದು ಕಾರ್ಯ ಪಾಲಕ ಅಭಿಯಂತರರು ಮತ್ತು ಮುಖ್ಯ ಅಭಿಯಂತರರು(ದಾಸರಹಳ್ಳಿ ವಲಯ) ರವರಿಗೆ ಮಂಡಿಸುವುದು.

5. ಅದರ ಕಾರ್ಯಗಳನ್ನು ನೇರವೇರಿಸುವುದಕ್ಕಾಗಿ ಅದು ಹೊಂದಿರುವ ಅಥವಾ ಅದರ ನಿಯಂತ್ರಣಾದಲ್ಲಿರುವ ಅಥವಾ ಅದರ ಉದ್ದೋಧಿಗಳು ಬಳಸುವ ನಿಯಮಗಳು, ನಿಯಮಗಳು, ಅನುಮಾಡಿಗಳು, ಕೆಪಿಡಿಗಳು ಮತ್ತು ದಾಖಲೆಗಳನ್ನು:-

ಕೆ.ಎಂ.ಸಿ ಕಾರ್ಯೀ ಮತ್ತು ಕೆ.ಸಿ.ಎಸ್.ಆರ್ ನಿಯಮಾವಳಿಯಂತೆ.

6. ಇಲಾಖೆ ಹೊಂದಿರುವ ದಸ್ತಾವೇಚುಗಳ ಪಟ್ಟಿ: - ದಾಖಲೆಗಳ ಉಸ್ತುವಾರಿ

- |                                      |                   |
|--------------------------------------|-------------------|
| 1.ಒಟ್ಟಾವಡೆ ಮುಸ್ತಕ                    | - ಸಹಾಯಕ ಅಭಿಯಂತರರು |
| 2.ಹಾಜರಾತಿ ಮುಸ್ತಕ                     | - ಸಹಾಯಕ ಅಭಿಯಂತರರು |
| 3.ಸಿಬ್ಬಂದಿಗಳ ಸೇವಾ ಮುಸ್ತಕ             | - ಸಹಾಯಕ ಅಭಿಯಂತರರು |
| 4.ಮಾಹಿತಿ ಹಕ್ಕು ಅರ್ಜಿಗಳ ವಿಲೇವಾರಿ ವಹಿ. | - ಸಹಾಯಕ ಅಭಿಯಂತರರು |
| 5.ಚಲನ ವಲನ ವಹಿ                        | - ಸಹಾಯಕ ಅಭಿಯಂತರರು |
| 6.ಸ್ವೀಕೃತಿ ಮುಸ್ತಕ                    | - ಸಹಾಯಕ ಅಭಿಯಂತರರು |
| 7.ರವಾನೆ ಮುಸ್ತಕ                       | - ಸಹಾಯಕ ಅಭಿಯಂತರರು |
| 8.ಟಪಾಲು ಮುಸ್ತಕ                       | - ಸಹಾಯಕ ಅಭಿಯಂತರರು |
| 9.ದಾಸ್ತಾನು ಮುಸ್ತಕ                    | - ಸಹಾಯಕ ಅಭಿಯಂತರರು |
| 10.ದೂರುಗಳ ವಹಿ                        | - ಸಹಾಯಕ ಅಭಿಯಂತರರು |
| 11.ಅಂದಾಜುಗಳ ಪಟ್ಟಿ ಮುಸ್ತಕ             | - ಸಹಾಯಕ ಅಭಿಯಂತರರು |

7. ಅದರ ಕಾರ್ಯನೀತಿಯ ರಚನೆ ಅಥವಾ ಅದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ರೂಡನೆ ಸಮಾಲೋಚನೆಯಲು ಅಥವಾ ಅವರ ಪ್ರತಿನಿಧಿವಿರುವಂತೆ ಮಾಡಲು ಇರುವಂಥ ಯಾವುದೇ ವ್ಯವಸ್ಥೆಯ ವಿವರಗಳು : -

ಅನ್ವಯಿಸುವುದಿಲ್ಲ

8. ಮಂಡಳಿಗಳು, ಪರಿಷತ್ತುಗಳು, ಸಮಿತಿಗಳು ಅಥವಾ ಇತರ ನಿಯತಕಾಲಿಗಳು ಮತ್ತು ಅದರ ಭಾಗವಾಗಿ ಅಥವಾ ಅದರ ಸಲಹೆಯ ಉದ್ದೇಶಕ್ಕಾಗಿ ರಚಿತವಾದ ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳನ್ನೂ ಇಗ್ನೊಂಡ ಮಂಡಳಿಗಳ, ಪರಿಷತ್ತುಗಳ, ಸಮಿತಿಗಳ ಮತ್ತು ಇತರ ನಿಯತಕಾಲಿಗಳು ಸಭೆಗಳು ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆಯೇ ಅಥವಾ ಅಂತಹ ಸಭೆಗಳ ನಡವಳಿಗಳು ಸಾರ್ವಜನಿಕರಿಗೆ ದೊರೆಯುತ್ತವೆಯೇ ಎಂಬುದರ ವಿವರ ಪಟ್ಟಿ : -

ಯಾವುದು ಇರುವುದಿಲ್ಲ.

9. &10 :-ಮಾಹಿತಿ ಕೇಂದ್ರದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರ ನಿದೇಶಿಕೆ ಹಾಗೂ ಮಾಸಿಕ ವೇತನದ ವಿವರ

ಕ್ರ.ಸಂ.	ಹೆಸರು ಮತ್ತು ಹುದ್ದೆ	ಕರ್ಫೇರಿ ವಿಳಾಸ	ದೂರವಾಣಿ	ಮಾಸಿಕ ವೇತನ
1.	ಶ್ರೀ. ಎನ್.ರವಿಶಂಕರ್ ಸಹಾಯಕ ಕಾರ್ಯಪಾಲಕ ಅಭಿಯಂತರರು	ಸಹಾಯಕ ಕಾರ್ಯಪಾಲಕ ಅಭಿಯಂತರರು ಕರ್ಫೇರಿ, ಯೋಜನಾ ಉಪವಿಭಾಗ-1, ದಾಸರಹಳ್ಳಿ ವಲಯ, ಬಿ.ಬಿ.ಎಂ.ಪಿ, ನಂ.759, ಎಮ್.ಇ.ಎ ಬಡಾವಣೆ, ಸಿದೇದಹಳ್ಳಿ ಮುಖ್ಯಾರಸ್ತೆ, ಬೆಂಗಳೂರು-73. cedz.bbmp@gmail.com	9480684490	35082.00

2	ಹು॥ಮಧುಮತಿ ಪಾಟೀಲ್ ಸಹಾಯಕ ಅಭಿಯಂತರರು	ಸಹಾಯಕ ಕಾರ್ಯಪಾಲಕ ಅಭಿಯಂತರರು ಕಛೇರಿ, ಯೋಜನಾ ಉಪವಿಭಾಗ-1, ದಾಸರಹಳ್ಳಿ ವಲಯ, ಬಿ.ಬಿ.ಎಂ.ಪಿ, ನಂ.759, ಎಮ್.ಇ.ಇ ಬಡಾವಣೆ, ಸಿಡೇದಹಳ್ಳಿ ಮುಖ್ಯರಸ್ತೆ, ಬೆಂಗಳೂರು-73. <a href="mailto:cedz.bbmp@gmail.com">cedz.bbmp@gmail.com</a>	9945748087	24446-00
3	ಶ್ರೀ.ಜಗದೀಶ್ ನಾಲ್ಕನೇ ದಜ್‌ ನೌಕರರು	ಸಹಾಯಕ ಕಾರ್ಯಪಾಲಕ ಅಭಿಯಂತರರು ಕಛೇರಿ, ಯೋಜನಾ ಉಪವಿಭಾಗ-1, ದಾಸರಹಳ್ಳಿ ವಲಯ, ಬಿ.ಬಿ.ಎಂ.ಪಿ, ನಂ.759, ಎಮ್.ಇ.ಇ ಬಡಾವಣೆ, ಸಿಡೇದಹಳ್ಳಿ ಮುಖ್ಯರಸ್ತೆ, ಬೆಂಗಳೂರು-73 <a href="mailto:cedz.bbmp@gmail.com">cedz.bbmp@gmail.com</a>	28390686	3836-00
4	ಶ್ರೀ.ಹನುಮಂತರಾಯಪ್ಪ	ಸಹಾಯಕ ಕಾರ್ಯಪಾಲಕ ಅಭಿಯಂತರರು ಕಛೇರಿ, ಯೋಜನಾ ಉಪವಿಭಾಗ-1, ದಾಸರಹಳ್ಳಿ ವಲಯ, ಬಿ.ಬಿ.ಎಂ.ಪಿ, ನಂ.759, ಎಮ್.ಇ.ಇ ಬಡಾವಣೆ, ಸಿಡೇದಹಳ್ಳಿ ಮುಖ್ಯರಸ್ತೆ, ಬೆಂಗಳೂರು-73 <a href="mailto:cedz.bbmp@gmail.com">cedz.bbmp@gmail.com</a>	28390686	3836-00
5	ಶ್ರೀ.ವಿ.ಹೆಚ್.ರುದ್ರೇಶ್	ಸಹಾಯಕ ಕಾರ್ಯಪಾಲಕ ಅಭಿಯಂತರರು ಕಛೇರಿ, ಯೋಜನಾ ಉಪವಿಭಾಗ-1, ದಾಸರಹಳ್ಳಿ ವಲಯ, ಬಿ.ಬಿ.ಎಂ.ಪಿ, ನಂ.759, ಎಮ್.ಇ.ಇ ಬಡಾವಣೆ, ಸಿಡೇದಹಳ್ಳಿ ಮುಖ್ಯರಸ್ತೆ, ಬೆಂಗಳೂರು-73 <a href="mailto:cedz.bbmp@gmail.com">cedz.bbmp@gmail.com</a>	28390686	8900-00
6	ಶ್ರೀ.ಜಿ.ಪುಟ್ಟರಾಜು	ಸಹಾಯಕ ಕಾರ್ಯಪಾಲಕ ಅಭಿಯಂತರರು ಕಛೇರಿ, ಯೋಜನಾ ಉಪವಿಭಾಗ-1, ದಾಸರಹಳ್ಳಿ ವಲಯ, ಬಿ.ಬಿ.ಎಂ.ಪಿ, ನಂ.759, ಎಮ್.ಇ.ಇ ಬಡಾವಣೆ, ಸಿಡೇದಹಳ್ಳಿ ಮುಖ್ಯರಸ್ತೆ, ಬೆಂಗಳೂರು-73 <a href="mailto:cedz.bbmp@gmail.com">cedz.bbmp@gmail.com</a>	28390686	8900-00
7	ಶ್ರೀ.ಸಿ.ಡಿ.ಪ್ರೇಮ್ ಕುಮಾರ	ಸಹಾಯಕ ಕಾರ್ಯಪಾಲಕ ಅಭಿಯಂತರರು ಕಛೇರಿ, ಯೋಜನಾ ಉಪವಿಭಾಗ-1, ದಾಸರಹಳ್ಳಿ ವಲಯ, ಬಿ.ಬಿ.ಎಂ.ಪಿ, ನಂ.759, ಎಮ್.ಇ.ಇ ಬಡಾವಣೆ, ಸಿಡೇದಹಳ್ಳಿ ಮುಖ್ಯರಸ್ತೆ, ಬೆಂಗಳೂರು-73 <a href="mailto:cedz.bbmp@gmail.com">cedz.bbmp@gmail.com</a>	28390686	8900-00

## 11. 2010-11ನೇ ಯಾವ ಆಯಷ್ಟುದಲ್ಲಿ ಲೆಕ್ಕೆ ಶೈಕ್ಷಿಕೆಯಡಿಯಲ್ಲಿ ನಿಗದಿ ಪಡಿಸಲಾದ ಅನುದಾನ

ವಿವರಗಳು :-

ಈ ಉಪ ವಿಭಾಗದ ವ್ಯಾಪ್ತಿಯೊಳಗೆ ಕೈಗೆತ್ತಿಕೊಳ್ಳುವ ಕಾಮಗಾರಿಗಳು ಅದಕ್ಕೆ ತಗಲುವ ಅಂದಾಜು ವೆಚ್ಚಗಳು ಮತ್ತು ಸಿಬ್ಬಂದಿಯವರಿಗೆ ವೇತನ ಬಿಟ್ಟಾವಾಡೆ, ವಿದ್ಯುಚ್ಛರ್ಮ ಮತ್ತು ದೂರವಾಣಿ ವೆಚ್ಚಗಳು.

ಕ್ರ.ಸಂ	ಕೆಲಸದ ಹೆಸರು	ಅಂದಾಜು ಮೊತ್ತ ಲಕ್ಷಗಳಲ್ಲಿ	ಆಯಷ್ಟು/ ವಶೇಷ ಅನುದಾನ
1	ಹೆಸರಫಟ್ಟ ಮುಖ್ಯರಸ್ತೆ ರಾಷ್ಟ್ರೀಯ ಹೆದ್ದಾರಿ 4 (8ನೇ ಮೈಲಿ) ಯಿಂದ ಚಿಕ್ಕಬಾಣಾವಾರ ರೈಲ್ವೆ ನಿಲ್ದಾಣದ ವರೆಗೆ ಚತುರ್ಷಾರ್ಥ ರಸ್ತೆಯನ್ನಾಗಿ ಅಗಲೀಕರಣ ಮಾಡಿ ಅಭಿವೃದ್ಧಿ ಪಡಿಸುವ ಕಾಮಗಾರಿ. ಸರಪಳಿ 0.00- 800.00 ಮಿ	254.00	ವಶೇಷ ಅನುದಾನ
2	ಹೆಸರಫಟ್ಟ ಮುಖ್ಯರಸ್ತೆ ರಾಷ್ಟ್ರೀಯ ಹೆದ್ದಾರಿ 4 (8ನೇ ಮೈಲಿ) ಯಿಂದ ಚಿಕ್ಕಬಾಣಾವಾರ ರೈಲ್ವೆ ನಿಲ್ದಾಣದ ವರೆಗೆ ಚತುರ್ಷಾರ್ಥ ರಸ್ತೆಯನ್ನಾಗಿ ಅಗಲೀಕರಣ ಮಾಡಿ ಅಭಿವೃದ್ಧಿ ಪಡಿಸುವ ಕಾಮಗಾರಿ. ಸರಪಳಿ 800.00-1550.00 ಮಿ	256.00	ವಶೇಷ ಅನುದಾನ

3	ಹೆಸರಫಟ್ಟ ಮುಖ್ಯರಸ್ತ ರಾಷ್ಟ್ರೀಯ ಹೆದ್ದಾರಿ 4 (8ನೇ ಮೈಲ್) ಯಂದ ಚಿಕ್ಕಬಾಣಾವಾರ ರ್ಯಾಲ್ ನಿಲ್ದಾಣದ ವರೆಗೆ ಚತುಪ್ಪಡಿ ರಸ್ತೆಯನ್ನಾಗಿ ಅಗಲೀಕರಣ ಮಾಡಿ ಅಭಿವೃದ್ಧಿ ಪಡಿಸುವ ಕಾಮಗಾರಿ. ಸರಪಳಿ 1550.00–2300.00ಮೀ	255.00	ವಶೇಷ ಅನುದಾನ
4	ಹೆಸರಫಟ್ಟ ಮುಖ್ಯರಸ್ತ ರಾಷ್ಟ್ರೀಯ ಹೆದ್ದಾರಿ 4 (8ನೇ ಮೈಲ್) ಯಂದ ಚಿಕ್ಕಬಾಣಾವಾರ ರ್ಯಾಲ್ ನಿಲ್ದಾಣದ ವರೆಗೆ ಚತುಪ್ಪಡಿ ರಸ್ತೆಯನ್ನಾಗಿ ಅಗಲೀಕರಣ ಮಾಡಿ ಅಭಿವೃದ್ಧಿ ಪಡಿಸುವ ಕಾಮಗಾರಿ. ಸರಪಳಿ 2300.00–3090.00ಮೀ	254.00	ವಶೇಷ ಅನುದಾನ
5	ಹೆಸರಫಟ್ಟ ಮುಖ್ಯರಸ್ತ ರಾಷ್ಟ್ರೀಯ ಹೆದ್ದಾರಿ 4 (8ನೇ ಮೈಲ್) ಯಂದ ಚಿಕ್ಕಬಾಣಾವಾರ ರ್ಯಾಲ್ ನಿಲ್ದಾಣದ ವರೆಗೆ ಚತುಪ್ಪಡಿ ರಸ್ತೆಯನ್ನಾಗಿ ಅಗಲೀಕರಣ ಮಾಡಿ ಅಭಿವೃದ್ಧಿ ಪಡಿಸುವ ಕಾಮಗಾರಿ. ಸರಪಳಿ 3090.00–3500.00ಮೀ	254.00	ವಶೇಷ ಅನುದಾನ
6	ದಾಸರಹಳ್ಳಿ ವಲಯದ ಮಲ್ಲಸಂದ್ರ ಸರ್ವೆ ನಂ.51ರಲ್ಲಿ ಪಶುಪ್ಯಾದ ಆಸ್ತ್ರೇ ಕಟ್ಟಡ ನಿರ್ಮಾಣ ಕಾಮಗಾರಿ	45.65	ವಶೇಷ ಅನುದಾನ
7	ದಾಸರಹಳ್ಳಿ ವಲಯದ ಮಲ್ಲಸಂದ್ರ ಸರ್ವೆ ನಂ.51ರಲ್ಲಿ ಉಗ್ರ ಕೆನಾಲ್ ನಿರ್ಮಾಣ ಕಾಮಗಾರಿ	66.60	ವಶೇಷ ಅನುದಾನ
8	ದಾಸರಹಳ್ಳಿ ವಲಯದ ಎಂ.ಇ.ಪಿ.ಶೇಟ್ಟಿನಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಕಾಮಗಾರಿ	480.00	ಆಯವ್ಯಯ
9	ದಾಸರಹಳ್ಳಿ ವಲಯದ ಎಂ.ಇ.ಪಿ.ಶೇಟ್ಟಿನಲ್ಲಿ ರಿಟೆನಿಂಗ್ ವಾಲ್ ಮತ್ತು ಗ್ಯಾಲರಿ (Retaining wall & Galler) ಕ್ರೀಡಾಂಗಣ ನಿರ್ಮಾಣ ಕಾಮಗಾರಿ	99.50	ಆಯವ್ಯಯ
	Total	1964.75	

12 ಹಂಚಿಕೆ ಮಾಡಲಾದ ಮೊಬಲಗನೊಳಗೊಂಡು, ಸಹಾಯಧನ ಕಾರ್ಯಕ್ರಮಗಳ ಜಾರಿಯ  
ವಿಧಾನವನ್ನು ಮತ್ತು ಅಂತಹ ಕಾರ್ಯಕ್ರಮಗಳ ಪ್ರಲಾಸುಭವಿಗಳ ವಿವರಗಳನ್ನು :-

ಅನ್ವಯಿಸುವುದಿಲ್ಲ

13. ಅದು ನೀಡಿರುವ ರಿಯಾಯಿತಿಗಳನ್ನು ಅನುಮತಿ ಪಡ್ಡಗಳನ್ನು ಅಥವಾ ಅಧಿಕಾರ ಪಡ್ಡಗಳನ್ನು  
ಪಡೆಯುವವರ ವಿವರಗಳನ್ನು :-

ಅನ್ವಯಿಸುವುದಿಲ್ಲ

14. ಅದರ ಬಳಿ ಲಭ್ಯವಿರುವ ಅಥವಾ ಅದು ಹೊಂದಿರುವ ವಿದ್ಯುನ್ನಾನ ರೂಪಕ್ಕೆ ಪರಿವರ್ತಿಸಿರುವ,  
ಮಾಹಿತಿಗೆ ಸಂಬಂಧಿಸಿದ ವಿವರಗಳನ್ನು :-

ಕಾಮಗಾರಿಗಳ ವಿವರಗಳು ಲಭ್ಯವಿದ್ದು ವಿದ್ಯುನ್ನಾನ ರೂಪದಲ್ಲಿರುತ್ತದೆ.

15. ಸಾರ್ವಜನಿಕ ಉಪಯೋಗಕ್ಕಾಗಿ ಗ್ರಂಥಾಲಯವನ್ನು ಅಥವಾ ವಾಚನಾಲಯವನು ನಿರ್ವಹಿಸುತ್ತಿದ್ದಲ್ಲಿ  
ಅದರ ಕೆಲಸದ ಸಮಯವನೊಳಗೊಂಡಂತೆ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಲಭ್ಯವಿರುವ  
ಸೌಲಭ್ಯಗಳ ವಿವರಗಳನ್ನು :-

ಈ ವಿಭಾಗದಲ್ಲಿ ಯಾವುದೇ ಗ್ರಂಥಾಲಯ ಅಥವಾ ವಾಚನಾಲಯ ಇರುವುದಿಲ್ಲ.

16.. ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರುಗಳು, ಪದನಾಮಗಳು ಮತ್ತು ಇತರ ವಿವರಗಳನ್ನು :-

ಕ್ರ.ಸಂ	ಇಲಾಖೆ	ಸಾರ್ವಜನಿಕ ಮಾಹಿತಿ ಅಧಿಕಾರಿ ವಿಳಾಸ ಹಾಗೂ ದೂರವಾಣಿ ಸಂಖ್ಯೆ	ಮೇಲ್ಮೈ ಪ್ರಾಧಿಕಾರ ಅಧಿಕಾರಿ ವಿಳಾಸ ಹಾಗೂ ದೂರವಾಣಿ ಸಂಖ್ಯೆ
1	ಯೋಜನಾ ಉಪ ವಿಭಾಗ -1	ಸಹಾಯಕ ಕಾರ್ಯಪಾಲಕ ಅಭಿಯಂತರರು ಕಛೇರಿ,ಯೋಜನಾ ಉಪವಿಭಾಗ-1, ದಾಸರಹಳ್ಳಿ ವಲಯ, ಬಿ.ಬಿ.ಎಂ.ಪಿ, ನಂ.759, ಎಮ್.ಇ.ಎ ಬಡಾವಣೆ, ಸಿಡೇದಹಳ್ಳಿ ಮುಖ್ಯರಸ್ತೆ, ಬೆಂಗಳೂರು-73. ದೂರವಾಣಿ ಸಂಖ್ಯೆ:-9480684490 Email address:-cedz.bbmp@gmail.com	ಕಾರ್ಯಪಾಲಕ ಅಭಿಯಂತರರು ಕಛೇರಿ, ಯೋಜನಾ ವಿಭಾಗ , ದಾಸರಹಳ್ಳಿ ವಲಯ, ಬಿ.ಬಿ.ಎಂ.ಪಿ, ಹೆಸರಪಟ್ಟಣ ಮುಖ್ಯ ರಸ್ತೆ,ಬಾಗಲಗುಂಟೆ, ಬೆಂಗಳೂರು-73. ದೂರವಾಣಿ ಸಂಖ್ಯೆ:-9480683362

17. ನೇಮಿಸಬಹುದಾಂತಹ ಇತರ ಮಾಹಿತಿಯನ್ನು ಪ್ರಕಟಿಸತಕ್ಕದ್ದು ಮತ್ತು ಆ ತರುವಾಯ ಪ್ರತಿವರ್ಗ ಈ ಪ್ರಕಟಣೆಗಳನ್ನು ಅಂದಿನವರೆಗೆ ಪರಿಷ್ಕರಿಸತಕ್ಕದ್ದು :-

ಸಹಾಯಕ ಕಾರ್ಯಪಾಲಕ ಅಭಿಯಂತರರು ಯೋಜನಾ ಉಪ ವಿಭಾಗ-1 ದಾಸರಹಳ್ಳಿ ವಲಯ ರವರ ಇಲಾಖೆಗೆ ಸಂಬಂಧಿಸಿದಂತೆ ಕಾಮಗಾರಿ ಇಲಾಖೆಯ ಮಾಹಿತಿಯನ್ನು ಆಯಾ ವರ್ಷದಲ್ಲಿ ವೆಚ್ಚ ಸ್ವೀಕಾರಿಸಲಿಲ್ಲ ಆಳವಡಿಸಲಾಗುವುದು. ವೆಚ್ಚ ಸ್ವೀಕಾರಿ ವಿಳಾಸ:-[www.bmponline.org](http://www.bmponline.org).

ಸಹಾಯಕ ಕಾರ್ಯಪಾಲಕ ಅಭಿಯಂತರರು

ಯೋಜನಾ ಉಪ ವಿಭಾಗ -1

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ


ಮಾಹಿತಿ ಹಕ್ಕು ಕಾಯ್ದೆ-2005 ಸೆಕ್ಕನ್ ನಂ 4(1)ಬಿರ ಅನ್ವಯ ಪ್ರಕಟಿಸಿದ್ದು.  
ಸಹಾಯಕ ಕಾರ್ಯಪಾಲಕ ಅಭಿಯಂತರರು ಯೋಜನಾ ಉಪ ವಿಭಾಗ -2ರ ಕೆಲಸಗಳು ಹಾಗೂ ಕರ್ತವ್ಯಗಳು:

**ಅ) ಕಳೇರಿಯ ಹೆಸರು**

: ಸಹಾಯಕ ಕಾರ್ಯಪಾಲಕ ಅಭಿಯಂತರರು, ದಾಸರಹಳ್ಳಿ ವಲಯ,  
ಯೋಜನಾ ಉಪ ವಿಭಾಗ-2 ಬೃಹತ್ ಬೆಂಗಳೂರು ಮಹಾನಗರ  
ಪಾಲಿಕೆ, ಹಳೇ ಸಿ.ಎಂ.ಸಿ. ಕಳೇರಿ. ದಾಸರಹಳ್ಳಿ.ಬೆಂಗಳೂರು-57

Email address:-cedz.bbmp@gmail.com

**ರಚನೆ**



### 1. ಕಾರ್ಯಗಳು ಮತ್ತು ಕರ್ತವ್ಯಗಳು:-

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಹೋರುವ ಮಾಹಿತಿಗಳ ಅಜೆಗಳನ್ನು ಸಂಬಂಧಪಟ್ಟ ಸಹಾಯಕ/ ಕಿರಿಯ ಅಭಿಯಂತರರುಗಳಿಗೆ ಕಳುಹಿಸಲಾಗುತ್ತಿದ್ದು ಸದರಿ ಅಜೆಗಳ ಬಗ್ಗೆ ಗಮನ ಸಾರ್ವಜನಿಕರಿಗೆ/ಅಜೆದಾರರಿಗೆ ಮಾಹಿತಿಗಳನ್ನು ಒದಗಿಸಲು ವ್ಯವಸ್ಥೆ ಮಾಡುವುದು

### 2.ಅಧಿಕಾರಿ ಮತ್ತು ಸಿಬ್ಬಂದಿಗಳ ಅಧಿಕಾರಿಗಳು ಮತ್ತು ಕರ್ತವ್ಯಗಳು:-

1	ಸಹಾಯಕ ಕಾರ್ಯಪಾಲಕ ಅಭಿಯಂತರರು, ಪ್ರಭಾರ	ದಾಸರಹಳ್ಳಿ ವಲಯಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕರಿಂದ ಬಂದಂತಹ ಅವಾಲುಗಳ ಬಗ್ಗೆ ಕ್ರೇಮ ಕ್ರೇಗ್ನಾಷ್ಟ್ವುದು ಸ್ಥಳ ಪರೀಕ್ಷಿಲನೆ ಮಾಡುವುದು ಮೇಲಾಧಿಕಾರಿಗಳ ನೀಡುವ ನಿರ್ದೇಶದಂತೆ ಕಳೇರಿಯ ಕೆಲಸವನ್ನು ನಿರ್ವಹಿಸುವುದು ಹಾಗು ಕಾಮಗಾರಿಗಳ ಅಂದಾಜು ಪಟ್ಟಿ ಮತ್ತು ನಡ್ಡೆ ಪರೀಕ್ಷೆಯಲ್ಲಿಸುವುದು, ಕಾಮಗಾರಿ ಅಳತೆಗಳ ಮನರ್ಹ ಪರೀಕ್ಷೆಯಲ್ಲಿಸುವುದು (ಇಂಕಾ ಮೆಸರಮೆಂಟ್) ಕಾಮಗಾರಿಗಳ ಮಾಸಿಕ ಕಾರ್ಯಪ್ರಗತಿ ಹಾಗು ಸಿಬ್ಬಂದಿಯ ಪ್ರಗತಿ ಪರಿಶೀಲಿಸುವುದು. ಕಾರ್ಯಪ್ರಗತಿ ಹಾಗು ಕಾಮಗಾರಿಗಳ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವುದು. ಪ್ರಗತಿಯಲ್ಲಿ ರುವ ಕಾಮಗಾರಿಗಳಲ್ಲಿ ನ್ಯಾನತೆಗಳು ಕಂಡು ಬಂದಲ್ಲಿ ಸೂಕ್ತ ನಿರ್ದೇಶನ ನೀಡುವುದು.
---	-----------------------------------	---

2	ದ್ವಿತೀಯ ದರ್ಜೆ ಸಹಾಯಕರು	ದಾಸರಹಳ್ಳಿ ವಲಯ ವ್ಯಾಪ್ತಿಯಲ್ಲಿನ ಯೋಜನಾ ಉಪ ವಿಭಾಗ-2ಕ್ಕೆ ಸಂಬಂಧ ಪಟ್ಟಂತೆ ಅಧಿಕಾರಿಗಳು ಲಲ್ತೆ ಸಭ್ಬಂದಿ ಗಳ ವೇತನವನ್ನು ತಯಾರಿಸಿ ಮಂಡಿಸುವುದು ಹಾಗೂ ಸೇವಾ ಮಸ್ಕೆಗಳನ್ನು ಪರಿಶೀಲಿಸಿ ವರದಿ ಮಂಡಿಸುವುದು ಸಾರ್ವಜನಿಕರಿಂದ ಮತ್ತು ಮಾಹಿತಿ ಕೇಂದ್ರದಿಂದ ಬರುವ ಅರ್ಜಿಗಳನ್ನು ಸ್ವಿಕರಿಸಿ ಸಂಬಂಧಪಟ್ಟ ಅಭಿಯಂತರರಿಗೆ ಸಂಬಂಧಪಟ್ಟ ಕಫೇರಿಗಳಿಗೆ ಹಾಗೂ ಸಂಬಂಧ ಪಟ್ಟವರಿಗೆ ಕಳುಹಿಸಿ ಕೊಡುವುದು ಹಾಗೂ ಹಂಗಾಮೆ ನೀರು ಸರಬರಾಜುದಾರರ ವೇತನ ಬಟಾವಡೆ ಬಿಲೊನ್ನು ತಯಾರಿಸಿ ಪಾತ್ರಿಸಲು ಮಂಡಿಸುವುದು ಹಾಗೂ ಕಫೇರಿಗೆ ಸಂಬಂಧಪಟ್ಟ ಉಸ್ತುವಾರಿ ನೋಡಿಕೊಳ್ಳುವುದು.
3	ಕೆಲಸ ಪರಿವೀಕ್ಷಕರು ಹಂಗಾಮೆ ನೀರು ಸರಬರಾಜು ನೋಕರರು	ಸಹಾಯಕ ಅಭಿಯಂತರರ ಜೂತೆಯಲ್ಲಿ ಸಹಾಯಕರಾಗಿಕಾರ್ಯ ನಿರ್ವಹಿಸುವುದು ಹಾಗೂ ಅವರುಗಳು ಸೂಚಿಸಿರುವ ಎಲ್ಲಾ ಕೆಲಸ ಕಾರ್ಯಗಳನ್ನು ನಿರ್ವಹಿಸಿಕೊಂಡು ಹೋಗುವುದು.
4	ಟಪಾಲು ಸಹಾಯಕರು ಹಂಗಾಮೆ ನೀರು ಸರಬರಾಜು ನೋಕರರು	ಕೆಡತ / ಟಪಾಲುಗಳನ್ನು ಕಫೇರಿಯಿಂದ ಮೊತ್ತೊಂದು ಕಫೇರಿಗೆ ರವಾನಿಸುವುದು ಒಳಗೆ ಒಂದು ಮೇಜಿನಿಂದ ಮತ್ತೊಂದು ಮೇಜಿಗೆ ಮತ್ತು ಸಂಬಂಧಪಟ್ಟವರಿಗೆ ಕೊಡುವುದು ಇತ್ತೂದಿ.

### 3. ಮೇಲ್ಮೈಚಾರಣೆ ಮತ್ತು ಜವಾಬ್ದಾರಿಗಳನ್ನು ಒಳಗೊಂಡಂತೆ ತೀರ್ಮಾನ ಕೈಗೊಳ್ಳುವಲ್ಲಿ ಅನುಸರಿಸುವ ಕ್ರಮಗಳು :-

ಸಹಾಯಕ ಕಾರ್ಯವಾಲಕ ಅಭಿಯಂತರರು.ಯೋಜನಾ ಉಪ ವಿಭಾಗ-2 ರಲ್ಲಿ ಒಬ್ಬ ಸಹಾಯಕ ಅಭಿಯಂತರರು ಕೆಲಸ ನಿರ್ವಹಿಸುತ್ತಿದ್ದ ಇವರು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕೆಲಸಗಳ ಅಂದಾಜು ಪಟ್ಟಿಗಳನ್ನು ತಯಾರಿಸಿ ಅವುಗಳಿಗೆ ಅನುಮೋದನೆ ದೊರೆತ ನಂತರ ಅವುಗಳ ಮೇಲ್ಮೈಚಾರಣೆ ಗುಣಮಟ್ಟ ಇತರೆ ಕೆಲಸಗಳ ನಿರ್ವಹಣೆ, ಹಾಗೂ ಸಾರ್ವಜನಿಕ ಮತ್ತು ಮಾಹಿತಿ ಕೇಂದ್ರದಿಂದ ಬರುವ ದೂರಿನ ಬಗ್ಗೆ ಸಂಪೂರ್ಣ ವರದಿಯನ್ನು ಸಹಾಯಕ ಅಭಿಯಂತರರು ವರದಿ ಮಾಡುವ ಬಗ್ಗೆ ಜವಾಬ್ದಾರರಾಗಿರುತ್ತಾರೆ. ಸದರಿ ಮೇಲ್ಮೈಚಾರಣೆ ಕಾರ್ಯವನ್ನು ಮುಖ್ಯ ಮೇಲ್ಮೈಚಾರಕರು ಪರಿಶೀಲಿಸುತ್ತಾರೆ.

ಸಹಾಯಕ ಅಭಿಯಂತರರು ತಮ್ಮ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿ ತಪಾಸಣೆ ಇತರೆ ಕಾರ್ಯಗಳ ದ್ವೇನಂದಿನ ಚಟುವಟಿಕೆಯ ವರದಿಯನ್ನು ಸಹಾಯಕ ಕಾರ್ಯನಿರ್ವಹಕ ಅಭಿಯಂತರರು ರವರಿಗೆ ನೀಡುವ ಜವಾಬ್ದಾರಿ ಹೊಂದಿರುತ್ತಾರೆ.

### 4. ಕಾರ್ಯನಿರ್ವಹಿಸುವಲ್ಲಿ ಅನುಸರಿಸುವ ಮಾನವಂಡಗಳು :-

ಸಹಾಯಕ ಕಾರ್ಯವಾಲಕ ಅಭಿಯಂತರರು, ಮುಖ್ಯ ಮೇಲ್ಮೈಚಾರಕರು/ ಮೇಲ್ಮೈಚಾರಕರು ಕಾರ್ಯ ಪರಿಶೀಲನೆ ನಡೆಸಿ ಅವಶ್ಯಕ ಮಾರ್ಗ ದರ್ಶನ ನೀಡುತ್ತಾರೆ. ದ್ವೇನಂದಿನ ವರದಿ ಪಡೆದು ಕಾರ್ಯ ಪಾಲಕ ಅಭಿಯಂತರರು ಮತ್ತು ಮುಖ್ಯ ಅಭಿಯಂತರರು(ದಾಸರಹಳ್ಳಿ ವಲಯ) ರವರಿಗೆ ಮಂಡಿಸುವುದು.

### 5. ಅದರ ಕಾರ್ಯಗಳನ್ನು ನೇರವೇರಿಸುವುದಕ್ಕಾಗಿ ಅದು ಹೊಂದಿರುವ ಅಥವಾ ಅದರ ನಿಯಂತ್ರಣಾದಲ್ಲಿರುವ ಅಥವಾ ಅದರ ಉದ್ದೇಶಗಳು ಬಳಸುವ ನಿಯಮಗಳು, ನಿಯಮಗಳು, ಅನುಸೂಚಿಗಳು, ಕೈಪಿಡಿಗಳು ಮತ್ತು ದಾಖಲೆಗಳನ್ನು:-

ಕೆ.ಎಂ.ಸಿ ಕಾರ್ಯ ಮತ್ತು ಕೆ.ಸಿ.ಎಸ್.ಆರ್ ನಿಯಮಾವಳಿಯಂತೆ.

### 6. ಇಲಾಖೆ ಹೊಂದಿರುವ ದಸ್ತಾವೇಚಗಳ ಪಟ್ಟಿ : - ದಾಖಲೆಗಳ ಉಸ್ತುವಾರಿ

- |                                     |                         |
|-------------------------------------|-------------------------|
| 1.ಬಟಾವಡೆ ಮಸ್ತಕ                      | - ದ್ವಿತೀಯ ದರ್ಜೆ ಸಹಾಯಕರು |
| 2.ಹಾಜರಾತಿ ಮಸ್ತಕ                     | - ದ್ವಿತೀಯ ದರ್ಜೆ ಸಹಾಯಕರು |
| 3.ಸಿಬ್ಬಂದಿಗಳ ಸೇವಾ ಮಸ್ತಕ             | - ದ್ವಿತೀಯ ದರ್ಜೆ ಸಹಾಯಕರು |
| 4.ಮಾಹಿತಿ ಹಕ್ಕು ಅರ್ಜಿಗಳ ವಿಲೇವಾರಿ ವಹಿ | - ದ್ವಿತೀಯ ದರ್ಜೆ ಸಹಾಯಕರು |
| 5.ಚಲನ ವಲನ ವಹಿ                       | - ದ್ವಿತೀಯ ದರ್ಜೆ ಸಹಾಯಕರು |
| 6.ಸ್ವೀಕೃತಿ ಮಸ್ತಕ                    | - ದ್ವಿತೀಯ ದರ್ಜೆ ಸಹಾಯಕರು |
| 7.ರವಾನೆ ಮಸ್ತಕ                       | - ದ್ವಿತೀಯ ದರ್ಜೆ ಸಹಾಯಕರು |
| 8.ಟಪಾಲು ಮಸ್ತಕ                       | - ದ್ವಿತೀಯ ದರ್ಜೆ ಸಹಾಯಕರು |

9. ದಾಸ್ತಾನು ಮುಸ್ತಕ  
 10. ದೂರುಗಳ ವಹಿ  
 11. ಅಂದಾಜುಗಳ ಪಟ್ಟಿ ಮುಸ್ತಕ
- ದ್ವಿತೀಯ ದರ್ಜೆ ಸಹಾಯಕರು
  - ದ್ವಿತೀಯ ದರ್ಜೆ ಸಹಾಯಕರು
  - ದ್ವಿತೀಯ ದರ್ಜೆ ಸಹಾಯಕರು

7. ಅದರ ಕಾರ್ಯನೀತಿಯ ರಚನೆ ಅಥವಾ ಅದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ರೋಡನೆ ಸಮಾಲೋಚನೆಯಲು ಅಥವಾ ಅವರ ಪ್ರಾತಿನಿಧಿವಿರುವಂತೆ ಮಾಡಲು ಇರುವಂಥ ಯಾವುದೇ ಘೋಷಣೆಯ ವಿವರಗಳು :-

ಯಾವುದು ಇರುವುದಿಲ್ಲ.

8. ಮಂಡಳಿಗಳು, ಪರಿಷತ್ತುಗಳು, ಸಮಿತಿಗಳು ಅಥವಾ ಇತರ ನಿಯತಕಾಲಿಗಳು ಮತ್ತು ಅದರ ಭಾಗವಾಗಿ ಅಥವಾ ಅದರ ಸಲಹೆಯ ಉದ್ದೇಶಕ್ಕಾಗಿ ರಚಿತವಾದ ಇಬ್ಬರು ಅಥವಾ ಹೆಚ್ಚು ಘೋಷನೊಳಗೊಂಡ ಮಂಡಳಿಗಳ, ಪರಿಷತ್ತುಗಳ, ಸಮಿತಿಗಳ ಮತ್ತು ಇತರ ನಿಯತಕಾಲಿಗಳು ಸಭೆಗಳು ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆಯೇ ಅಥವಾ ಅಂತಹ ಸಭೆಗಳ ನಡವಳಿಗಳು ಸಾರ್ವಜನಿಕರಿಗೆ ದೊರೆಯುತ್ತವೆಯೇ ಎಂಬುದರ ವಿವರ ಪಟ್ಟಿ :-

ಯಾವುದು ಇರುವುದಿಲ್ಲ.

9&10:- ಮಾಹಿತಿ ಕೇಂದ್ರದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರ ನಿರ್ದೇಶಿಕೆ ಹಾಗೂ ಮಾಸಿಕ ವೇತನದ ವಿವರ

ಕ್ರ.ಸಂ.	ಹೆಸರು ಮತ್ತು ಘೋಷದ್ವ೰	ಕಫೀರಿ ವಿಳಾಸ	ದೂರವಾಣಿ	ಮಾಸಿಕ ವೇತನ
1	ಶ್ರೀ.ಎನ್.ರವಿಶಂಕರ್ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಭಾರ	ಸಹಾಯಕ ಕಾರ್ಯಪಾಲಕ ಅಭಿಯಂತರರು ಕಫೀರಿ, ಪ್ರಭಾರ ಯೋಜನಾ ಉಪವಿಭಾಗ-2 ದಾಸರಹಳ್ಳಿ ವಲಯ, ಹಳೇ ಸಿ.ಎಂ.ಸಿ. ಕಟ್ಟಡ ದಾಸರಹಳ್ಳಿ, ಬೆಂಗಳೂರು-57 <b>cedz.bbmp@gmail.com</b>	9480684490	35082.00
2	ಸಿ.ಕೆ. ಪ್ರೇಮಕುಮಾರಿ ದ್ವಿತೀಯ ದರ್ಜೆ ಸಹಾಯಕ	ಸಹಾಯಕ ಅಭಿಯಂತರರು ಕಫೀರಿ, ಯೋಜನಾ ವಿಭಾಗ-2, ದಾಸರಹಳ್ಳಿ ವಲಯ, ಹಳೇ ಸಿ.ಎಂ.ಸಿ. ಕಟ್ಟಡ ದಾಸರಹಳ್ಳಿ,ಬೆಂಗಳೂರು-57 <b>cedz.bbmp@gmail.com</b>		
3	ಶ್ರೀ.ರಂಗನಾಥ್ ಕೆಲಸ ಪರಿವೀಕ್ಷಕರು	ಸಹಾಯಕ ಕಾರ್ಯಪಾಲಕ ಅಭಿಯಂತರರು ಕಫೀರಿ, ಯೋಜನಾ ಉಪವಿಭಾಗ-2 ದಾಸರಹಳ್ಳಿ ವಲಯ, ಹಳೇ ಸಿ.ಎಂ.ಸಿ. ಕಟ್ಟಡ ದಾಸರಹಳ್ಳಿ, ಬೆಂಗಳೂರು-57 <b>cedz.bbmp@gmail.com</b>		3836-00
4	ಶ್ರೀ.ಸೋಮಶೇಖರ್ ಟಪಾಲು ಸಹಾಯಕರು	ಸಹಾಯಕ ಕಾರ್ಯಪಾಲಕ ಅಭಿಯಂತರರು ಕಫೀರಿ, ಯೋಜನಾ ಉಪವಿಭಾಗ-2 ದಾಸರಹಳ್ಳಿ ವಲಯ, ಹಳೇ ಸಿ.ಎಂ.ಸಿ. ಕಟ್ಟಡ ದಾಸರಹಳ್ಳಿ, ಬೆಂಗಳೂರು-57 <b>cedz.bbmp@gmail.com</b>		3836-00

11. 2010-11ನೇ ಯಾವ ಆಯಷ್ಟುಯದಲ್ಲಿ ಲೆಕ್ಕೆ ಶೀರ್ಷಿಕೆಯಡಿಯಲ್ಲಿ ನಿಗದಿ ಪಡಿಸಲಾದ ಅನುದಾನ ವಿವರಗಳು :-

ಈ ಉಪ ವಿಭಾಗದ ವ್ಯಾಪ್ತಿಯೊಳಗೆ ಕ್ರೇತ್ತಿಕೊಳ್ಳುವ ಕಾಮಗಾರಿಗಳು ಅದಕ್ಕೆ ತಗಲುವ ಅಂದಾಜು ವೆಚ್ಚಗಳು ಮತ್ತು ಸಿಬ್ಬಂದಿಯವರಿಗೆ ವೇತನ ಬಣಾವಾಡೆ, ವಿದ್ಯುತ್ಪಣಿ ಮತ್ತು ದೂರವಾಣಿ ವೆಚ್ಚಗಳು.

ಕಾಮಗಾರಿಗಳು ಯಾವುದು ಇರುವುದಿಲ್ಲ.

12. ಹಂಚಿಕೆ ಮಾಡಲಾದ ಮೊಬಿಲಿಗನ್‌ಎಂಡು, ಸಹಾಯಧನ ಕಾರ್ಯಕ್ರಮಗಳ ಜಾರಿಯ ವಿಧಾನವನ್ನು ಮತ್ತು ಅಂತಹ ಕಾರ್ಯಕ್ರಮಗಳ ಫಲಾನುಭವಿಗಳ ವಿವರಗಳನ್ನು :-  
ಅನ್ವಯಿಸುವುದಿಲ್ಲ

13. ಅದು ನೀಡಿರುವ ರಿಯಾಯಿತಿಗಳನ್ನು ಅನುಮತಿ ಪತ್ರಗಳನ್ನು ಅಥವಾ ಅಧಿಕಾರ ಪತ್ರಗಳನ್ನು ಪಡೆಯುವವರ ವಿವರಗಳನ್ನು :-

ಅನ್ವಯಿಸುವುದಿಲ್ಲ

14. ಅದರ ಒಳ ಲಭ್ಯವಿರುವ ಅಥವಾ ಅದು ಹೊಂದಿರುವ ವಿದ್ಯುನ್‌ನಾನ ರೂಪಕ್ಕೆ ಪರಿಪತ್ತಿಸಿರುವ, ಮಾಹಿತಿಗೆ ಸಂಬಂಧಿಸಿದ ವಿವರಗಳನ್ನು :-

ಯಾವುದು ಲಭ್ಯವಿರುವುದಿಲ್ಲ.

15. ಸಾರ್ವಜನಿಕ ಉಪಯೋಗಕ್ಕಾಗಿ ಗ್ರಂಥಾಲಯವನ್ನು ಅಥವಾ ವಾಚನಾಲಯವನು ನಿರ್ವಹಿಸುತ್ತಿದ್ದಲ್ಲಿ ಅದರ ಕೆಲಸದ ಸಮಯವನ್ನೊಳಗೊಂಡಂತೆ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಲಭ್ಯವಿರುವ ಸೌಲಭ್ಯಗಳ ವಿವರಗಳನ್ನು :-

ಈ ವಿಭಾಗದಲ್ಲಿ ಯಾವುದೇ ಗ್ರಂಥಾಲಯ ಅಥವಾ ವಾಚನಾಲಯ ಇರುವುದಿಲ್ಲ.

- 16.. ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರುಗಳು, ಪದನಾಮಗಳು ಮತ್ತು ಇತರ ವಿವರಗಳನ್ನು :-

ಕ್ರ.ಸಂ	ಇಲಾಖೆ	ಸಾರ್ವಜನಿಕ ಮಾಹಿತಿ ಅಧಿಕಾರ ವಿಳಾಸ ಹಾಗೂ ದೂರವಾಣಿ ಸಂಖ್ಯೆ	ಮೇಲ್ಕೂನವಿ ಪ್ರಾಧಿಕಾರ ಅಧಿಕಾರ ವಿಳಾಸ ಹಾಗೂ ದೂರವಾಣಿ ಸಂಖ್ಯೆ
1	ಯೋಜನಾ ಉಪ ವಿಭಾಗ -2	ಸಹಾಯಕ ಕಾರ್ಯಪಾಲಕ ಅಭಿಯಂತರರು ಕರ್ಣೇರಿ, ಯೋಜನಾ ವಿಭಾಗ , ದಾಸರಹಳ್ಳಿ ವಲಯ, ಬಿ.ಬಿ.ಎಂ.ಪಿ, ಹಳೇ ಸಿ.ಎಂ.ಸಿ. ಕಟ್ಟಡ ದಾಸರಹಳ್ಳಿ, ಬೆಂಗಳೂರು-57 ದೂರವಾಣಿ ಸಂಖ್ಯೆ:-9480684490  Email address:-cedz.bbmp@gmail.com	ಕಾರ್ಯಪಾಲಕ ಅಭಿಯಂತರರು ಕರ್ಣೇರಿ, ಯೋಜನಾ ವಿಭಾಗ , ದಾಸರಹಳ್ಳಿ ವಲಯ, ಬಿ.ಬಿ.ಎಂ.ಪಿ, ಹೆಸರಪಟ್ಟಿ ಮುಖ್ಯ ರಸ್ತೆ,ಬಾಗಲಗುಂಡೆ, ಬೆಂಗಳೂರು-73. ದೂರವಾಣಿ ಸಂಖ್ಯೆ:-9480683362

17. ನೇಮಿಸಬಹುದಾಂತಹ ಇತರ ಮಾಹಿತಿಯನ್ನು ಪ್ರಕಟಿಸತಕ್ಕದ್ದು ಮತ್ತು ಆ ತರುವಾಯ ಪ್ರತಿವರ್ಗ ಈ ಪ್ರಕಟಣೆಗಳನ್ನು ಅಂದಿನವರೆಗೆ ಪರಿಪೂರಿಸತಕ್ಕದ್ದು :-

ಸಹಾಯಕ ಕಾರ್ಯಪಾಲಕ ಅಭಿಯಂತರರು ಯೋಜನಾ ಉಪ ವಿಭಾಗ-2 ದಾಸರಹಳ್ಳಿ ವಲಯ ರವರ ಇಲಾಖೆಗೆ ಸಂಬಂಧಿಸಿದಂತೆ ಕಾಮಗಾರ ಇಲಾಖೆಯ ಮಾಹಿತಿಯನ್ನು ಆಯಾ ವರ್ಷದಲ್ಲಿ ವೆಬ್ ಸೈಟ್‌ನಲ್ಲಿ ಆಳವಡಿಸಲಾಗುವುದು. ವೆಬ್‌ಸೈಟ್ ವಿಳಾಸ:-[www.bmponline.org](http://www.bmponline.org).

ಸಹಾಯಕ ಕಾರ್ಯಪಾಲಕ ಅಭಿಯಂತರರು

ಯೋಜನಾ ಉಪ ವಿಭಾಗ -2

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

